



# ಸ್ವಯಂಸೇವಕಿ ಪಾತ್ರದಲ್ಲಿ ಕ್ಲಾರ..!



ಜರ್ಮನಿಯಿಂದ ಬಂದ ಕ್ಲಾರ (ಬಲಕ್ಕೆ ಇರುವವರು)

**ಭಾರತದ ಕೆಲ ಸಂಪ್ರದಾಯಗಳು ವಿದೇಶಿಗರಿಗೆ ಆಶ್ಚರ್ಯ, ಕೌತುಕಕ್ಕೆ ಎಡೆಮಾಡುತ್ತವೆ. ಜರ್ಮನಿಯಿಂದ ಬಂದಿರುವ ಕ್ಲಾರ ಅವರಿಗೂ ಅಂಥಹದ್ದೊಂದು ಆಶ್ಚರ್ಯ ಕಾದಿತ್ತು. ಅವತ್ತು ಭಾರತೀಯ ಸ್ನೇಹಿತೆಯ ಮದುವೆ ಸಮಾರಂಭ ಮುಗಿದ ಮರುದಿನ. ಹಣ್ಣಿನ ಪೋಷಕರು, ವಧು, ಸಹೋದರ- ಸಹೋದರಿಯರೆಲ್ಲರೂ ಕಣ್ಣೀರಿಡುತ್ತಿದ್ದರು. ಅದನ್ನು ನೋಡಿದ ಕ್ಲಾರ ಆಶ್ಚರ್ಯಚಕಿತರಾದರು. 'ಹಿಂದಿನ ದಿನ ಅದ್ದೂರಿ ವಿವಾಹವಾಗಿದೆ. ಈ ದಿನ ಯಾಕೆ ಎಲ್ಲರೂ ಅಳುತ್ತಿದ್ದಾರೆ. ಏನೋ ಅವಘಡ ನಡೆದಿದೆ' ಎಂದು ಮನದಲ್ಲೇ ಎಣಿಸಿದರಂತೆ. ಸಂಬಂಧಿಕರನ್ನು ಕೇಳಿದರೆ ಯಾರೂ ಹೇಳುತ್ತಿಲ್ಲ. ಅವರ ಚಡಪಡಿಕೆಯನ್ನು ನೋಡುತ್ತಿದ್ದ ಇನ್ನೊಬ್ಬ ಭಾರತೀಯ ಗೆಳತಿ ಕೊಂಚ ದೂರಕ್ಕೆ ಕರೆದುಕೊಂಡು ಹೋಗಿ, 'ಗಂಡನ ಮನೆಗೆ ವಧುವನ್ನು ಕಳಿಸುವಾಗ ವಧುವಿನ ಸಂಬಂಧಿಕರು ಈ ರೀತಿ ಕಣ್ಣೀರಿಡುತ್ತಾರೆ. ಇದು ಇಲ್ಲಿ ಸಹಜ' ಎಂದರಂತೆ. ಆಗ ದೀರ್ಘ ನಿಟ್ಟುಸಿರು ಬಿಟ್ಟರಂತೆ ಕ್ಲಾರ.**

ಸ್ವಯಂಸೇವಕಿಯಾಗಿ ಕೆಲಸ ಮಾಡಲು ಎಫ್‌ಎಸ್‌ಎಲ್ ಇಂಡಿಯಾ (ಫೀಲ್ಡ್ ಸರ್ವಿಸ್ ಇಂಟರ್ ಕಲ್ಚರ್) ಸಂಸ್ಥೆ ಮೂಲಕ ಮೈಸೂರಿಗೆ ಬಂದಿರುವ ಕ್ಲಾರ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ನಿಟ್ಟಿನಲ್ಲಿ ಕ್ಷೇತ್ರ ಕಾರ್ಯ ಕೈಗೊಂಡಿದ್ದಾರೆ. ಮೈಸೂರು ಸೇರಿದಂತೆ ಗ್ರಾಮೀಣ ಪ್ರದೇಶದ ಮಕ್ಕಳನ್ನು ಶಾಲೆಗೆ ಬರುವಂತೆ ಮನವೊಲಿಸುತ್ತಿದ್ದಾರೆ. ಭಾರತೀಯ ಸಂಪ್ರದಾಯಗಳನ್ನು ಹತ್ತಿರದಿಂದ ನೋಡುತ್ತಿರುವ ಕ್ಲಾರ ಅವರಿಗೆ ಇಲ್ಲಿನ ಮೌಢ್ಯ, ಆಚರಣೆಗಳೂ ಆಘಾತ ಉಂಟು ಮಾಡಿವೆ.

ಮೈಸೂರು ತಾಲ್ಲೂಕಿನ ಪುಟ್ಟ ಹಳ್ಳಿಯೊಂದಕ್ಕೆ ಇತರ ಸ್ವಯಂಸೇವಕಿ ಯರೊಂದಿಗೆ ಭೇಟಿ ನೀಡಿದ್ದ ಕ್ಲಾರ ಅವರಿಗೆ ಅಚ್ಚರಿಯೊಂದು ಕಾದಿತ್ತು. 13-14 ವರ್ಷದ ಬಾಲಕಿಯ ಕೊರಳಲ್ಲಿ ಮಾಂಗಲ್ಯ. ಅದನ್ನು ನೋಡಿ ಇತರರನ್ನು ಕೇಳಿದಾಗ ಇಲ್ಲಿನ ಬಾಲ್ಯವಿವಾಹ ಪದ್ಧತಿಯನ್ನು ಬಿಚ್ಚಿಟ್ಟರು. ಇಂತಹ ಪದ್ಧತಿಗಳೂ ಇವೆಯೇ ಎಂದು ಆಘಾತವಾಯಿತಂತೆ.

ಇಲ್ಲಿನ ಐಶಾರಾಮಿ ಜೀವನ, ಕೊಳಚೆ ಪ್ರದೇಶಗಳಲ್ಲಿ ಬದುಕುವವರ ಜೀವನವನ್ನು ಕಣ್ಣಾರೆ ನೋಡುತ್ತಿರುವ ಕ್ಲಾರ, ಜನಜೀವನದ ಅಂತರದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆ

ಆಗಬೇಕೆಂದು ಹೇಳುತ್ತಾರೆ ಕ್ಲಾರ. 'ಇಲ್ಲಿನ ಗ್ರಾಮೀಣ ಪ್ರದೇಶದ ಹಲವಾರು ಮಕ್ಕಳು ಅರ್ಧಕ್ಕೆ ಶಾಲೆಯನ್ನು ಬಿಟ್ಟು ಮನೆಯಲ್ಲೇ ಉಳಿಯುತ್ತಾರೆ. ಪೋಷಕರೇ ಅದಕ್ಕೆ ನೀರರೆಯುತ್ತಾರೆ. ಜರ್ಮನಿಯಲ್ಲೂ ಇದು ಇದ್ದರೂ ಇಲ್ಲಿಯಷ್ಟು ಬಲವಾಗಿಲ್ಲ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಿಗುತ್ತಾರೆ' ಎನ್ನುತ್ತಾರೆ ಕ್ಲಾರ.

ಭಾರತೀಯ ಕೌಟುಂಬಿಕ ಪದ್ಧತಿಯನ್ನು ಬಹಳ ಇಷ್ಟಪಡುವ ಕ್ಲಾರ; ಕೌಟುಂಬಿಕವಾಗಿ ಇಲ್ಲಿನವರಿಗೆ ಇರುವ ಬದ್ಧತೆ ನಮ್ಮವರಿಗೆ ಇಲ್ಲ ಎಂದು ಹೇಳುತ್ತಾರೆ. ಇಲ್ಲಿನ ಹಬ್ಬ - ಹರಿದಿನಗಳು, ವಿವಾಹ, ಇತರ ಸಮಾರಂಭಗಳಲ್ಲಿ ಭಾಗವಹಿಸುವುದೆಂದರೆ ಕ್ಲಾರ ಅವರಿಗೆ 'ಕ್ರೇಜ್' ಎನಿಸುತ್ತದೆ. ಸಮಾರಂಭಕ್ಕಾಗಿ ಹೆಣ್ಣುಮಕ್ಕಳು ಅಲಂಕಾರ ಮಾಡಿಕೊಳ್ಳುವುದು ಅವರನ್ನು ಬಹುವಾಗಿ ಆಕರ್ಷಿಸಿದೆ. ಅದರಲ್ಲೂ ಕೈಗೆ ಮೆಹಂದಿ ಹಾಕಿಕೊಳ್ಳುವುದೆಂದರೆ ಅವರಿಗೆ ಎಲ್ಲಿಲ್ಲದ ಸಂಭ್ರಮ. ಅವರ ಕೈಮೇಲೂ ಮೆಹಂದಿ ರಾರಾಜಿಸಿದಾಗ ಮನಸಲ್ಲೇ ಮಿಷಿಟ್ಟಿದ್ದರಂತೆ. ಇಲ್ಲಿನ ಉಡುಪುಗಳಿಗೂ ಅವರು ಮನಸೋತಿದ್ದಾರೆ. ಟೈಲರ್ ಬಳಿ ಚೂಡಿದಾರ್ ಹೊಲಿಸಿಕೊಂಡು, ಧರಿಸಿ ಬೀಗಿದ್ದಾರೆ. ನಮ್ಮಲ್ಲಿ ಇಲ್ಲಿಯ ರೀತಿ ಟೈಲರ್‌ಗಳು ಸಿಗುವುದಿಲ್ಲ. ನಮಗೆ ಬೇಕಾದ ಅಳತೆಯಲ್ಲಿ ಬಟ್ಟೆ ಹೊಲಿಸಬೇಕೆಂದರೆ ದುಬಾರಿ ಬೆಲೆ ತೆರಬೇಕು. ರೆಡಿಮೇಡ್ ಬಟ್ಟೆಗಳೇ ಹೆಚ್ಚು. ಆದರೆ, ಇಲ್ಲಿ ಕಡಿಮೆ ಹಣದಲ್ಲೇ ಬಟ್ಟೆಗಳನ್ನು ಹೊಲಿದುಕೊಡುತ್ತಾರೆ ಎಂದು ಮಿಷಿಪಡುತ್ತಾರೆ.

ಚಪಾತಿ, ರಾಗಿಮುದ್ದೆ, ದೋಸೆ, ಇಡ್ಲಿ ಅವರ ಇಷ್ಟದ ತಿನಿಸುಗಳು. ಅದರಲ್ಲೂ ಚಪಾತಿ ಎಂದರೆ ಬಾಯಲ್ಲಿ ಸದಾ ನೀರೂರುತ್ತದೆ. ಚಪಾತಿ ಲಟ್ಟಿಸುವುದನ್ನು ಕಲಿಯಲೆಂದೇ ಅಡುಗೆ ತರಬೇತಿಯನ್ನೂ ಪಡೆದು, ಸ್ವತಃ ತಯಾರಿಸಿಕೊಂಡು ಸವಿದಿದ್ದಾರೆ. ಚಾಮುಂಡಿ ಬೆಟ್ಟದ ಮೆಟ್ಟಿಲು ಏರಿ ಮಿಷಿ ಪಟ್ಟಿದ್ದಾರೆ. 'ಮೆಟ್ಟಿಲುಗಳನ್ನು ಹತ್ತುವಾಗ ಏದುಸಿರು ಬಿಡುವಂತಾಗಿತ್ತು. ವಿಶ್ರಾಂತಿ ಪಡೆಯುತ್ತ ಮೆಟ್ಟಿಲೇರಿದೆವು. ಸುತ್ತಮುತ್ತಲ ಹಸಿರು ಮನ ತಣಿಸಿತು. ಆಯಾಸ ಅರಿವಿಗೆ ಬರಲೇ ಇಲ್ಲ' ಎಂದು ಬಿಗುತ್ತಾರೆ ಕ್ಲಾರ.

■ ಸುಮಾ ಬಿ.